



ಸಂಗೀತ ಕಥೆಗಳಿಗೆ ಮನ್ಯಾ ಅಲಿಸುತ್ತಿರುವ
ಜಯಚಾಮರಾಜೇಂದ್ರ ಒಡಯರ್



ಮೈಸೂರು ದಸರಾ
ಎಪ್ಪೋಂದು ಸುಂದರ
ಚೆಲ್ಲಿದ್ದೆ ನಗೆಯಾ ಪನೀರಾ...

‘ಕರುಳಿನ ಕರೆ’ ನಿನ್ನಮಾದ ಈ ಹಾಡು ಗಾಯಕ ಚಿ.ಬಿ. ಶ್ರೀನಿವಾಸ್ ಅವರ ಕಂತದಲ್ಲಿ ಸುಶ್ರಾವ್ಯವಾಗಿ ವಾದರ್ಥನಿಷ್ಠಿಯ ಯಾರಿಗೆ ನೆನಿಸಿಲ್ಲ. ಯುಗಾದಿ ಸಂಭಾರದಲ್ಲಿ ದ.ರಾ. ಬೇಂದ್ರೇಯವರ ‘ಯುಗ ಯುಗಾದಿ ಕಳೆದರೂ’ ಗಿತೆ ಅನುರಣಿಸುವಂತೆ, ದಸರೆಯ ಸಂಭಾರದಲ್ಲಿ ಆರ್.ಎನ್. ಜಯಚೌಪಾಲ್ ವಿರಚಿತ ನಿನ್ನಮಾಗಿತೆ ಅಲ್ಲಾಲೆಯಾಗುತ್ತದೆ. ಹಂತ, ದಸರೆಯೊಂದಿಗಿನ ನಿನ್ನಮಾಗಿಯೆ ಈ ನಂಟು ಸಂಗೀತಕ್ಕೂ ಸಂಬಂಧಿಸ್ತು. ‘ಕರುಳಿನ ಕರೆ’ ಎನ್ನುವದು ದಸರೆಯ ಸಂಗೀತದ ಕರೆಯೂ ಹೌದು. ದಸರೆಗೂ ಕನಾಟಕ ಸಂಗೀತಕ್ಕೂ ಕಳ್ಳುಬ್ಳಿ ಸಂಬಂಧಿಸ್ತು.

ಉಗಾಯಿಯಿಂದಲೂ ಶರನ್ನವರಾತ್ರಿಗೂ ಶಾಸ್ತ್ರೀಯ ಸಂಗೀತಕ್ಕೂ ಅವಿನಾಭಾವ ನಂಟು. ಶತಮಾನಗಳಿಂದಲೂ ಮೈಸೂರು ದಸರಾ ಸಮಯದಲ್ಲಿ ‘ಎಲ್ಲೆಲ್ಲೂ ಸಂಗೀತವೇ’. ರಾಜ ಮಹಾರಾಜರ ಕಾಲದಿಂದಲೂ ದಸರಾ ಸಂಗೀತ ಎಂದರೆ ಅದು ಎಂದಂದಿಗೂ ಮರೆಯಲಾಗದ ಅನುಭೂತಿ ಸ್ವಫ್ಣಸುವ ಸಂಪೂರ್ಣ. ಈ ಸಂಗೀತ ಕಥೆಗಳನ್ನು ಹಾಲು-ಜೈನನಂತೆ, ರಾಗ-

ಭಾವದಂತೆ ಅದ್ಬೃತ ರಸಪಾಕವಾಗಿ ಬೆರೆತು ಅರಮನೆಯ ಸಂಗೀತ ರಸಿಕರನ್ನು ಸೇಳಿಯುತ್ತಿರುವು.

ಹಾಗೆ ನೋಡಿದರೆ ಕನಾಟಕ ಶಾಸ್ತ್ರೀಯ ಸಂಗೀತ ‘ಸಾಮ ವೇದ’ ಕಾಲದ್ದು. ಈ ಸಾಂಪ್ರದಾಯಿಕ ಸಂಗೀತ ಮೈಸೂರು ದಸರಾದೊಂದಿಗೆ ತಳ್ಳುಕು ಹಾಕಿಕೊಂಡಿದೆ. ಸಂಗೀತವಿಲ್ಲದೆ ದಸರಾ ಆಚರಣೆಯೇ ಅಪ್ರಾಣಿ ಎನ್ನುವಷ್ಟು ಮನೆಮಾತಾಗಿದೆ ಈ ರಾಗ ರಸದೊಳಗೆ ದಸರಾ ಕರ್ಕಿಟ್ಟುವುದೇ ಸಂಗೀತ ಕರ್ಕಿರಿಗಳಿಂದ. ಅನಾದಿ ಕಾಲದಿಂದಲೂ ಸಂಗೀತ ವಿದ್ವಾಂಸರಿಗೆ ಮೈಸೂರು ಅರಮನೆಯಲ್ಲಿ ರಾಜಾಶ್ರಯ ಸಿಗ್ನಿತ್ತು. ಕಲೆ, ಕಲಾವಿದರಿಗೆ ಉತ್ತಮ ಅವಕಾಶ-ಮನುಕೆ ಸಿಗ್ನಿತ್ತಿರುವುದು ದಸರಾ ಸಂಗೀತೋತ್ಸವದಲ್ಲಿ, ನಾಡಕಭೂ ದಸರಾದ ಹತ್ತು ದಿನಗಳ ಸಂಭೂತಿಯಾಗಿದೆ.

ದಸರಾ ಆಚರಣೆ 15ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಆರಂಭವಾಯಿತು ಎನ್ನುತ್ತದೆ ಇತಿಹಾಸ. ಅಂದಿನಿಂದಲೇ ಸಂಗೀತ ಪರಂಪರೆಯೂ ಹುಟ್ಟಿಕೊಂಡಿತು. ವಿಜಯನಗರದ ಅರಸರು ಡೆಕ್ಕನ್ ಸುಲ್ತಾನರನ್ನು ಸೋಲಿಸಿದನಂತರ, ಆಚರಣೆಗಳೂ ಮುಹ್ತೀಂ ಆಡಳಿತಗಾರರ ಅಡಿಯಲ್ಲಿ ಕೊನೆಗೊಂಡವು. ಮೈಸೂರಿನ ಒಡಯರ್ ಗಳು ವಿಜಯನಗರ ಸಾಮ್ರಾಜ್ಯದ ದ್ವಿಂದಿ ಭಾಗಗಳಲ್ಲಿ ರಾಜ್ಯವನ್ನು ರಚಿಸಿದರು ಮತ್ತು ಮಹಾನವಮು

(ದಸರಾ) ಉತ್ತಮವನ್ನು ಮುಂದುವರೆಸಿದರು. ಈ ಸಂಪ್ರದಾಯವನ್ನು ಹೊದಲನೇ ರಾಜ ಒಡಯರ್ (1578-1617) ಅವರು ಹದಿನಾರನೇ ಶತಮಾನದಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭಿಸಿದರು. ಇದೇ ಪರಂಪರೆಯನ್ನು ಮೈಸೂರು ಸಂಸಾಧನವನ್ನು ಆಳಿದ ಎಲ್ಲ ರಾಜ ಮಹಾರಾಜರು ಮುಂದುವರಸಿಕೊಂಡು ಬಂದರು. ದಸರಾ ಆಚರಣೆಯ ಭಾಗವಾಗಿ ಸಂಗೀತವೂ ಮೇಲ್ಮೈಸಾಲಾರಂಭಿಸಿತು. ಅದಾಗಿ ಮೈಸೂರು ಅರಮನೆಯಲ್ಲಿ ಪ್ರತಿವರ್ಷ ವಾಗ್ಯೇಯಕಾರರು, ವಿದ್ವಜ್ಞನರ ಸಂಗೀತ ಅನುರಥೆಸುತ್ತಲೇ ಇತ್ತು.

ಹದಿನೇಂದ್ರನೇ ಶತಮಾನದ ಕೇಳೆ ಹಾಗೂ ಹಕ್ಕೊಂತುತ್ತನೇ ಶತಮಾನದ ಆದಿಭಾಗದಿಂದ ಈಗಿಗೆ ಮೈಸೂರು ದಸರಾ ಸಂಗೀತ ಪರಂಪರೆಯಲ್ಲಿ ಅಭ್ಯಾಸಪ್ರಾರ್ಥ ಬದಲಾವಣೆಗಳಾದವು. ಸ್ಥಳೀಯ ವಿದ್ವಾಂಸರಲ್ಲಿ ಹೊರಹಾಜ್ಞದ ಕಲಾವಿದರಿಗೂ ಮನುಕೆ ದೊರೆಯಲಾರಂಭಿಸಿದ ಕಾಲಪಟ್ಟಿಗೆ ಇದು. ದಾಸಪಾಹಿತ್ಯ, ಭಕ್ತಿ ಸಂಗೀತಕ್ಕೂ ಅವಕಾಶ ಸಿಗಲಾರಂಭಿಸಿತು. ಪಾಶ್ಚಾತ್ಯ ಸಂಗೀತ, ಪೂರ್ವ ಸಂಗೀತವೂ ಮಾದರ್ಥನಿಸಲಾರಂಭಿಸಿತು.

ಅರಮನೆ ದಬಾರ್ ಹಾಲಾಗೆ ಸಿದ್ಧಿತವಾಗಿದ್ದ ಸಂಗೀತ ಕರ್ಕಿರಿಗಳು ಅರಮನೆಯ ಮುಂಭಾಗದ ವೇದಿಕೆಗೆ ತರೆದುಕೊಂಡವು. ಉಂಟಿಗೆ ಉರೈ-